

ಶ್ರೀವಾದಿರಾಜ ಶ್ರೀಪಾದಂಗಳವರಿಂದ ವಿರಚಿತ ನಾರಾಯಣವರ್ಮ

ಸಕಲ ಋಷಿಗಳಲ್ಲಿ ಹರಿ ನಮ್ಮ ಸ್ವಾಮಿಯಾಗಿ ರಕ್ಷಿಸು  
ಆಲದಲಿ ಮತ್ಸ್ಯವತಾರನಾಗಿ

ಸ್ಥಳದಲ್ಲಿ ವಾಮನನಾಗಿ ರಕ್ಷಿಸು ನಿಮ್ಮ ನೆನೆವರಾ -  
ಆಕಾಶದಲಿ ತ್ರಿವಿಕ್ರಮನಾಗಿ ರಕ್ಷಿಸು  
ಭಯಗಳಲ್ಲಿ ನಾರಸಿಂಹನಾಗಿ

ಮಾರ್ಗದಲ್ಲಿ ವರಾಹನಾಗಿ ರಕ್ಷಿಸು ನಿಮ್ಮ ನೆನೆವರ -  
ಆಶ್ರಯದಲ್ಲಿ ನರನಾರಾಯಣನಾಗಿ ರಕ್ಷಿಸು

ಅಯೋಗ್ಯರಲ್ಲಿ ದತ್ತಾತ್ರೇಯನಾಗಿ ರಕ್ಷಿಸು -  
ಕರ್ಮಬಂಧಗಳೆಲ್ಲ ಕಳೆದು ರಕ್ಷಿಸು ಕಪಿಲಮೂರ್ತಿಯಾಗಿ

ಪ್ರಾತಃಕಾಲದಲ್ಲಿ ಕೇಶವ ನಮ್ಮ ರಕ್ಷಿಸು  
ಸಾಯಂಕಾಲದಲ್ಲಿ ಗೋವಿಂದ ನಮ್ಮ ರಕ್ಷಿಸು

ವಿಪತ್ತಿನಿಂದ ಧನ್ವಂತರಿ ರಕ್ಷಿಸು

ಅನ್ಯದೇವತೆ ಭಜನೆ ಕಳೆದು ರಕ್ಷಿಸಯ್ಯ

ಶ್ರೀಕೃಷ್ಣಮೂರುತಿಯಾಗಿ ಅಜ್ಞಾನವಿಷಯಗಳ ಕಳೆದು ರಕ್ಷಿಸು

ವೇದವ್ಯಾಸಮೂರ್ತಿಯಾಗಿ ಕೃಷ್ಣನ ಶಂಖವೆ

ನಿಮ್ಮ ಧನಿದುರಿ ರಾಕ್ಷಸರ ಎದೆ ಒಡೆಸಿ,

ಭಯಬಿಡಿಸಿ ಲಯವನೆ ಮಾಡಿಸಿ

ಪೂತಗಂಧರ್ವರು ಕೂಷ್ಮಾಂಡ ತೋರಿಸಲು

ವಿಷ್ಣುಗದೆ ರಾಕ್ಷಸರು ಒಡೆದು ಚೂರ್ಣವ ಮಾಡಿ

ಕಿಡಿಗಳಂತೆ ಭೂಮಿ ಮೇಲೆ ಆಧರಿಸಿ

ಶತಚಂದ್ರಪ್ರಭೆಯಂತೆ ಹೊಳೆವ ಹರಿಯು

ನಮ್ಮ ಮತಿವಂತರು ವೈರಿಗಳ ಕಣ್ಣಿಗೆ ಕಾಣಬಾರದು

ಮಾಡಿತೋರಿಸಿ ತಮ್ಮ ದಿವ್ಯ ತೇಜಗಳ

ಧರ್ಮವಿಷಯದಲಿ ಹಯಗ್ರೀವನಾಗಿ ರಕ್ಷಿಸು

ಮಧ್ಯಾಹ್ನ ಕಾಲದಲಿ ಮಧುಸೂಧನನಾಗಿ

ಸಾಯಂಕಾಲದಲಿ ಶ್ರೀವತ್ಸಮೂರ್ತಿಯಾಗಿ

ಸಾಮವೇದಕೆ ಅಭಿಮಾನಿಯಾದ ಗರುಡವಾಹನನೆ

ಸಲಹೆನ್ನ ವಿಷದ ಭಯಗಳ ಬಿಡಿಸಿ

ಕೃಷ್ಣ ಮುಕುಟಧರನೆ ರಕ್ಷಿಸೋ

ಶ್ರೀವಾದಿರಾಜ ಶ್ರೀಪಾದಂಗಳವರಿಂದ ವಿರಚಿತ ನಾರಾಯಣವರ್ಮ

ನಮ್ಮ ಪ್ರಾಣೇಂದ್ರಿಯದಿಂದ ಬುದ್ಧಿಯಿಂದ  
ದಿಕ್ಕು ದಿಕ್ಕುಗಳಲ್ಲಿ ನಾರಸಿಂಹಮೂರ್ತಿಯಾಗಿ  
ನಾರಸಿಂಹ ನಾದಗಳಿಂದ ಎಲ್ಲ ಪರಿಯಿಂದ ಭಕ್ತರನೆಲ್ಲ  
ನರಹರಿ ಇದ್ದು ರಕ್ಷಿಸೋ  
ಗುರುಮಧ್ವರಾಯರ ಗುರು ವಿಶ್ವ ವ್ಯಾಪಕರ  
ಸುವಿಷ್ಣು ವಿಷ್ಣವರ ಮಗನಂತೆ ನಿಮ್ಮ ಸುನಾಮ  
ಎಂದು ಪಾಡಿ ಸುಖಿಯಾಗಿ ಜಮದಗ್ನಿವರದ  
ಪ್ರಹ್ಲಾದ ವರದ ಅಸುರರ ಗೆಲಿದ  
ಬಲರಾಮ ಜಾನಕೀವಲ್ಲಭ ಜಯ ಜಯರಾಮ  
ನಿತ್ಯ ವೈಕುಂಠ ನಿಜ ಗೋವಿಂದ  
ಅಂಬರೀಷರಾಯಗೆ ವರಗಳ ಕೊಟ್ಟ  
ನಂಬಿದ ಭಕ್ತರಿಗೆ ಅಭಯಕೊಟ್ಟ  
ಯಶೋದೆಯ ಮನ ಉದ್ಧರಿಸಿದ  
ಹಯವದನ ರಕ್ಷಿಸು